



CS – 274

**V Semester B.Com. Examination, March 2023
(CBCS) (2022 – 23 and Onwards) (F+R)
COMMERCE
FN 5.5 : Corporate Financial Management**

Time : 3 Hours

Max. Marks : 70

Instruction : Answer should be written completely in English or in Kannada.

SECTION – A

I. Answer the following **any 5** questions, **each** question carries **two** marks. ($5 \times 2 = 10$)

- 1) a) Differentiate between Financial Risk and Business Risk.
b) What is Risk Analysis ?
c) State the formula for determining the value of shares as per MM Approach.
d) Define the term of Capital Budgeting.
e) What do you mean by stable dividend ?
f) What is financial planning ?
g) What is optimum capital structure ?

SECTION – B

II. Answer the following **any 3** questions, **each** question carries **5** marks. ($3 \times 5 = 15$)

- 2) Explain the Gordon's theory of dividend policy.
- 3) Briefly explain the importance of capital budgeting.
- 4) What are the objectives of cash management ?
- 5) The Amogha Company belongs to risk class for which the appropriate capitalisation rate is 10%. It has currently has 100000 shares selling at ₹ 100 each. The firm is contemplating the declaration of Rs. 5 as dividend at the end of current financial year, which has just begun. What will be the price of the share at the end of the year, if dividend is not declared ? What will be the price if it is declared ? Answer on the basis of MM model and assume no taxes.
- 6) The following information is available in respect of Laxminarayana Ltd.
Return on investment (r) = 10%
Earning Per Share (EPS) (E) = 160
Determine the value of his share using Gordon model. Assuming the following :

	D/P ratio ($1 - b$)	Retention Ratio (b)	Cost of equity (k_e)
a	20	80	20%
b	60	40	16%
c	80	20	14%

P.T.O.



SECTION – C

III. Answer the following 3 questions, **each** question carries 12 marks. (3×12=36)

- 7) Briefly explain the factors which influence the planning of the capital structure of a company.
- 8) What is "Decision Tree Analysis" ? Explain the steps you take for constructing a decision tree.
- 9) Briefly explain about MM Approach.
- 10) Prepare cash budget for January to March from the following information :

Particulars	Nov.	Dec.	Jan.	Feb.	March
Sales	2,00,000	2,20,000	1,20,000	1,00,000	1,50,000
Purchases	80,000	70,000	75,000	50,000	60,000
Wages and salaries	30,000	30,000	24,000	24,000	24,000
Miscellaneous expenditure	27,000	27,000	21,000	30,000	24,000

Other information :

- 1) 20% sales are on cash and balance on credit.
 - 2) Credit sales are collected in the month following month of sales.
 - 3) All purchase are on credit and 2 months credit is given by supplier.
 - 4) Lag in payment of wages and salaries one month.
 - 5) Debentures worth Rs. 50,000 sold in January.
 - 6) Cash balance at the end of December is Rs. 60,000.
- 11) Given the following information :

Particulars	S Limited	W Limited
EBIT	₹ 1,20,000	₹ 1,20,000
12% Debentures	₹ 3,00,000	–
Tax rate	40%	40%
Equity capitalisation rate	–	18%

Compute the value of S limited and W limited using NI approach and NOI approach.

SECTION – D

IV. Answer the following, question carries **nine** marks. (1×9=9)

- 12) Prepare a list of Corporate Financial Strategies.

OR

Briefly explain Corporate Strategies and Levels of Strategies.

ಕನ್ನಡ ಆಷ್ಟ್ರೀ

ವಿಭಾಗ - ಎ

I. ಯಾವುದಾದರೂ 5 ಪ್ರಶ್ನೆಗಳಿಗೆ ಉತ್ತರಿಸಿ, ಪ್ರತಿಯೊಂದು ಪ್ರಶ್ನೆಗೆ 2 ಅಂಕಗಳು. **(5×2=10)**

- 1) a) ಹೆಚ್ಚಾನು ಮತ್ತು ವ್ಯಾಪಾರ ಅಪಾಯದ ನಡುವಿನ ವ್ಯತ್ಯಾಸ ತಿಳಿಸಿ.
b) ಅಪಾಯದ ವಿಶೇಷಣೆ ಎಂದರೇನು ?
c) MM ವಿಧಾನದ ಪ್ರಕಾರ ಶೇರಿನ ಮೌಲ್ಯವನ್ನು ನಿರ್ದರ್ಶಿಸುವ ಸೂತ್ರವನ್ನು ತಿಳಿಸಿ.
d) ಬಂಡವಾಳ ಬಚೆಗೊ ಅವಧಿಯನ್ನು ವಾಚಿಸಿನಿಸಿ.
e) ಸ್ಥಿರ ಲಾಭಾಂಶದಿಂದ ನಿಮ್ಮ ಅರ್ಥವೇನು ?
f) ಹೆಚ್ಚಾನು ಯೋಜನೆ ಎಂದರೇನು ?
g) ಅತ್ಯುತ್ತಮ ಬಂಡವಾಳ ರಚನೆ ಎಂದರೇನು ?

ವಿಭಾಗ - ಬಿ

II. ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ, ಪ್ರತಿಯೊಂದು ಪ್ರಶ್ನೆಗೆ 5 ಅಂಕಗಳು. **(3×5=15)**

- 2) ಲಾಭಾಂಶ ನೀತಿಯ ಗೋಡೆನ್‌ ಸಿದ್ಧಾಂತವನ್ನು ವಿವರಿಸಿ.
- 3) ಬಂಡವಾಳ ಬಚೆಗೊ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
- 4) ನಗದು ನಿರ್ವಹಣೆಯ ಉದ್ದೇಶಗಳು ಯಾವುವು ?
- 5) ಅಮೋಫಾ ಕಂಪನಿಯು ಅಪಾಯದ ವರ್ಗಕ್ಕೆ ಸೇರಿದ್ದು, ಅದಕ್ಕೆ ಸೂಕ್ತವಾದ ಬಂಡವಾಳೀಕರಣ ದರವು 10% ಆಗಿದ್ದು, ಪ್ರಸ್ತುತಪ್ರತಿ 100 ರೂಪಾಯಿಯಿಂತೆ 100000 ಶೇರುಗಳನ್ನು ಹೊಂದಿದೆ. ಸಂಸ್ಥೆಯು ಪ್ರಸ್ತೀ ಹೆಚ್ಚಾನು ವರ್ಷದ ಕೊನೆಯಲ್ಲಿ 5 ರೂಪಾಯಿಗಳನ್ನು ಡಿವಿಡೆಂಡ್ ಆಗಿ ಫೋರ್ಮಿಸಲು ಚಿಂತಿಸುತ್ತಿದೆ, ಇದು ಕಾರಣಕ್ಕೆ ಪ್ರಾರಂಭವಾಗಿದೆ, ಲಾಭಾಂಶವನ್ನು ಫೋರ್ಮಿಸದಿದ್ದರೆ ವರ್ಷದ ಆಂತ್ಯದ ಬೆಲೆ ಎಷ್ಟು, ಆದನ್ನು ಫೋರ್ಮಿಸಿದ ಬೆಲೆ ಎಷ್ಟು? MM ಮಾದರಿಯ ಆಧಾರದ ಮೇಲೆ ಉತ್ತರಿಸಿ ಮತ್ತು ಯಾವುದೇ ತೆರಿಗೆಗಳಿಲ್ಲ ಎಂದು ಉಂಟಿಸಿ.
- 6) ಲಕ್ಷ್ಯ ೧ ನಾರಾಯಣ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಮಾಹಿತಿಗಳು ಉಬ್ಬಾವಿವೆ.
ಮೊಡಿಕೆಯ ಮೇಲಿನ ಪ್ರತಿಫಲ (r) = 10%
ಪ್ರತಿ ಶೇರಿನ ಗ್ರಾಹಕ (EPS) (E) = 160
ಕೆಳಗಿನವುಗಳನ್ನು ಉಂಟಿಸಿ ಗೋಡೆನ್‌ ಮಾದರಿಯನ್ನು ಬಳಸಿಕೊಂಡು ಅದರ ಶೇರಿನ ಮೌಲ್ಯವನ್ನು ನಿರ್ದರ್ಶಿಸಿ.

	D/P ratio (1 - b)	Retention Ratio (b)	Cost of equity (k_e)
a	20	80	20%
b	60	40	16%
c	80	20	14%

ವಿಭಾಗ - ಸಿ

III. ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ, ಪ್ರತಿಯೊಂದು ಪ್ರಶ್ನೆಗೆ 12 ಅಂಕಗಳು. **(3×12=36)**

- 7) ಕಂಪನಿಯ ಬಂಡವಾಳ ರಚನೆಗಳ ಯೋಜನೆ ಮೇಲೆ ಪ್ರಭಾವ ಬೀರುವ ಅಂಶವನ್ನು ಸಂಕ್ಷಿಪ್ತವಾಗಿ ವಿವರಿಸಿ.
- 8) ನಿರ್ದಾರ ಮರದ ವಿಶೇಷಣೆ ಎಂದರೇನು ? ನಿರ್ದಾರ ವೃಕ್ಷವನ್ನು ನಿರ್ಮಿಸಲು ನೀವು ತೆಗೆದುಕೊಳ್ಳುವ ಹಂತಗಳನ್ನು ವಿವರಿಸಿ.



- 9) MM ವಿಧಾನದ ಬಗ್ಗೆ ಸಂಕೀರ್ಣವಾಗಿ ವಿವರಿಸಿ.
- 10) ಕೆಳಗಿನ ಮಾಹಿತಿಯಿಂದ ಜನವರಿಯಿಂದ ಮಾಚೋವರೆಗೆ ನಗದು ಬಜೆಟ್ ಅನ್ನು ತಯಾರಿಸಿ :

ವಿವರ	ನವಂಬರ್	ಡಿಸೆಂಬರ್	ಜನವರಿ	ಫೆಬ್ರವರಿ	ಮಾರ್ಚ್
ಮಾರಾಟ	2,00,000	2,20,000	1,20,000	1,00,000	1,50,000
ವಿರೀದಿ	80,000	70,000	75,000	50,000	60,000
ವೇತನ ಮತ್ತು ಸಂಬಳ	30,000	30,000	24,000	24,000	24,000
ಇತರೆ ವಿಚು	27,000	27,000	21,000	30,000	24,000

ಇತರೆ ಮಾಹಿತಿಗಳು :

- 1) ನಗದು ಮೇಲೆ 20% ಮಾರಾಟ ಮತ್ತು ಕ್ರೆಡಿಟ್‌ನಲ್ಲಿ ಸಮತೋಲನ.
- 2) ಕ್ರೆಡಿಟ್ ಮಾರಾಟವನ್ನು ಮಾರಾಟದ ಮುಂದಿನ ತಿಂಗಳಿನಲ್ಲಿ ಸಂಗ್ರಹಿಸಲಾಗುತ್ತದೆ.
- 3) ಎಲ್ಲಾ ವಿರೀದಿಗಳು ಕ್ರೆಡಿಟ್‌ನಲ್ಲಿ ಪೆಮತ್ತು ಎರಡು ತಿಂಗಳ ಕ್ರೆಡಿಟ್ ಅನ್ನು ಸರಬರಾಜು ದಾರರಿಂದ ನೀಡಲಾಗುತ್ತದೆ.
- 4) ಒಂದು ತಿಂಗಳ ವೇತನ ಮತ್ತು ವೇತನ ಪಾವತಿಯಲ್ಲಿ ವಿಳಂಬವಾಗಿದೆ.
- 5) ರೂ. 50,000 ಮೌಲ್ಯದ ಸಾಲಪತ್ರವನ್ನು ಜನವರಿಯಲ್ಲಿ ಮಾರಾಟ ಮಾಡಲಾಗಿದೆ.
- 6) ಡಿಸೆಂಬರ್ ಅಂತ್ಯದಲ್ಲಿ ನಗದು ಬಾಕಿ ರೂ. 60,000.

- 11) ಕೆಳಗಿನ ಮಾಹಿತಿಯನ್ನು ನೀಡಲಾಗಿದೆ :

ವಿವರ	S Ltd.	W Ltd.
EBIT	₹ 1,20,000	₹ 1,20,000
12% Debentures	₹ 3,00,000	—
Tax rate	40%	40%
Equity capitalisation rate	—	18%

NI ವಿಧಾನ ಮತ್ತು NOI ವಿಧಾನವನ್ನು ಬಳಸಿಕೊಂಡು S ಲಿಮಿಟೆಡ್ ಮತ್ತು W ಲಿಮಿಟೆಡ್‌ನ ಮೌಲ್ಯವನ್ನು ಲೆಕ್ಕಾಚಾರವನ್ನು ಮಾಡಿ.

ವಿಧಾಗ - ಡಿ

IV. ಈ ಕೆಳಗಿನ ಪ್ರಶ್ನೆಗೆ ಉತ್ತರಿಸಿ. ಪ್ರಶ್ನೆಯು ಒಂಬತ್ತು ಅಂಕಗಳನ್ನು ಹೊಂದಿರುತ್ತದೆ. (1x9=9)

- 12) ಕಾಪ್ರೋರೇಟ್ ಹಣಕಾಸು ಕಾರ್ಯತಂತ್ರಗಳ ಪಟ್ಟಿಯನ್ನು ತಯಾರಿಸಿ.

ಅಧ್ಯಾತ್ಮ

ಕಾಪ್ರೋರೇಟ್ ತಂತ್ರಗಳು ಮತ್ತು ತಂತ್ರಗಳ ಮಟ್ಟಿಗೆ ಸಂಕೀರ್ಣವಾಗಿ ವಿವರಿಸಿ.